

ಕರ್ನಾಟಕ ಮಾಹಿತಿ ವಚ್ಚು ಅಥ ನಿಯಮ 2005,
ಅಧ್ಯಾಯ 2, ನಿಯಮ 4(1) ಬಿ ಪ್ರಕಾರ ಪ್ರಕಟಿಸಿರುವ ಮಾಹಿತಿ

1) 4(1) (ಬಿ) 1. ಅದರ ರಚನೆ, ಕಾರ್ಯಗಳು ಮತ್ತು ಕರ್ತವ್ಯಗಳ ವಿವರಗಳು:-

ಸಂಖ್ಯಾತಿನೆ : -

ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಈ ಕಛೇರಿಯ ಮುಖ್ಯಸ್ಥರಾಗಿರುತ್ತಾರೆ ಮತ್ತು ಈ ಕೆಳಕಂಡ ಅಧಿಕಾರಿಗಳು ಇವರ ಅಧೀನದಲ್ಲಿ ಕಾರ್ಯನಿರ್ವಹಿಸಿರುತ್ತಾರೆ.

- | |
|---|
| 1) ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ : 1 (ಖಾಲಿ)(ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಯಲಹಂಕ ಇವರು ಪ್ರಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.) |
| 2) ಹಿರಿಯ ಮೋಟಾರು ವಾಹನ ನಿರೀಕ್ಷಕರು : 1 (ಖಾಲಿ) |
| 3) ಮೋಟಾರು ವಾಹನ ನಿರೀಕ್ಷಕರು : 2 |
| 4) ಅಧೀಕ್ಷಕರು : 1 |
| 5) ಪ್ರಥಮ ದಚ್ಚ ಸಹಾಯಕರು : 3 (2 ಖಾಲಿ) |
| 6) ದ್ವಿತೀಯ ದಚ್ಚ ಸಹಾಯಕರು : 4 (3 ಖಾಲಿ) |
| 7) ವಾಹನ ಚಾಲಕರು : 1 |
| 8) ಬೆರಳಜ್ಞಗಾರರು : 1 (ಖಾಲಿ) |
| 9) ಖಿಜಾನೆ ರಕ್ಷಕ : 2 ಖಾಲಿ |
| 10) ಗ್ರಾಹ “ಡಿ” : 1 ಖಾಲಿ |

ಈ ಕಛೇರಿಯಲ್ಲಿ ಮುಖ್ಯವಾಗಿ ಸಾರಿಗೆ ಮತ್ತು ಸಾರಿಗೇತರ ವಾಹನಗಳ ತೆರಿಗೆ ವಸೂಲಾತಿ ಮತ್ತು ವಾಹನಗಳ ಉಪಯೋಗದ ನಿಯಂತ್ರಣದ ಬಗ್ಗೆ ಈ ಕೆಳಕಂಡ ಕಾರ್ಯ ನಿಯಮದ ಅಡಿಯಲ್ಲಿ ಕಾರ್ಯನಿರ್ವಹಿಸಲಾಗುತ್ತದೆ.

- 1.ಕೇಂದ್ರ ಮೋಟಾರು ವಾಹನಗಳ ಕಾರ್ಯ 1988
- 2.ಕೇಂದ್ರ ಮೋಟಾರು ವಾಹನ ಕಾರ್ಯ ನಿಯಮಗಳು 1989
- 3.ಕರ್ನಾಟಕ ಮೋಟಾರು ವಾಹನ ನಿಯಮಗಳು 1989
- 4.ಕರ್ನಾಟಕ ಮೋಟಾರು ವಾಹನ ತೆರಿಗೆ ಕಾರ್ಯ ಮತ್ತು ನಿಯಮಗಳು 1957 ಮತ್ತು ಸಂಬಂಧಿಸಿದ ತಿದ್ದುಪಡಿಗಳು.
5. ಸರ್ಕಾರಿ ನೀಡಿದ ಅವಧಿಯಂತೆ ಕಾರ್ಯ ನಿರ್ವಹಿಸುವುದು.

ಪ್ರಮುಖ ಕಾರ್ಯಗಳು

- 1) ವಾಹನಗಳ ನೋಂದಣಿ
- 2) ಚಾಲನಾ ಹಾಗೂ ನಿವಾಹಕ ಅನುಜ್ಞಾ ಪತ್ರಗಳನ್ನು ನೀಡುವಿಕೆ ಮತ್ತು ಚಾಲನ ತರಬೇತಿ ಶಾಲೆಗಳಿಗೆ ಪರವಾನಿಗೆ ನೀಡುವುದು.
- 3) ಸರಕು ಸಾಗಣೆ ಹಾಗೂ ಪ್ರಯಾಣಿಕ ವಾಹನಗಳಿಗೆ ರಹದಾರಿಗಳನ್ನು ನೀಡುವಿಕೆ ಮತ್ತು Carriage by Road Act 2007 & Rules 2011 ನೀಡುವಿಕೆ.
- 4) ಮೋಟಾರು ವಾಹನಗಳ ತೆರಿಗೆ ಸಂಗ್ರಹಣೆ.
- 5) ಮೋಟಾರು ವಾಹನ ನಿಯಮಗಳ ಪ್ರವರ್ತನೆ.
- 6) ರಸ್ತೆ ಸುರಕ್ಷತಾ ಕ್ರಮಗಳು ಅಪಘಾತ ವಾಹನಗಳ ಪರಿಶೀಲನೆ.
- 7) ವಾಹನಗಳಿಂದಾಗುವ ವಾಯು ಮಾಲಿನ್ಯ ನಿಯಂತ್ರಣದ ಬಗ್ಗೆ ಪ್ರವರ್ತನೆ.
- 8) ಹೆಚ್ಚಿನ ರಾಜಸ್ವವನ್ನು ಸಂಗ್ರಹಿಸುವುದು.

2 . 4(1) (ಬಿ) 2. ಅದರ ಅಧಿಕಾರಿಗಳ ಮತ್ತು ನೋಕರರ ಅಧಿಕಾರಿಗಳನ್ನು ಮತ್ತು ಕರ್ತವ್ಯಗಳು

- ಕಳೇರಿ ವಿಳಾಸ:-** ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹಾಗೂ ಕಾರ್ಯದರ್ಶಿನ್, ಸಹಾಯಕ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಮತ್ತು ಸಾರ್ವಜನಿಕರ ಮಾಹಿತಿ ಅಧಿಕಾರಿಗಳ ಕಳೇರಿ, ಭಾಲ್ಯ, ತಾಃ ಭಾಲ್ಯ, ಜಿಃ ಬೀದರ.
- ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ:**- ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಗ್ರಾಮ-ಬಿ ಶೈಕ್ಷಿಯರಾಗಿದ್ದು, ಈ ಕಳೇರಿಯ ಕಾರ್ಯಗಳಾದ ಸಾರಿಗೆ/ಸಾರಿಗೇತರ ನೋಂದಣಿ ಮತ್ತು ಕಲಿಕಾ ಹಾಗೂ ಚಾಲನಾ ಅನುಜ್ಞಾ ಪತ್ರಗಳ ನೀಡಿಕೆ, ಖಾತ್ರಾನೆ ವಿಭಾಗ ಹಾಗೂ ಸಾರ್ವಜನಿಕ ಮಾಹಿತಿ ಅಧಿಕಾರಿಗಳು.
- ಹಿರಿಯ/ ಮೋಟಾರು ವಾಹನ ನಿರೀಕ್ಷೆಕರು:** ಮೋಟಾರು ವಾಹನ ಕಾರ್ಯ ಹಾಗೂ ನಿಯಮಗಳನುಸಾರ ಸಾರಿಗೆ ವಾಹನಗಳ ನೋಂದಣಿ ನವೀಕರಣ ಹಾಗೂ ಅರ್ಹತಾ ಪತ್ರನವೀಕರಣಕ್ಕೆ ಸಂಬಂಧಿಸಿದಂತೆ ವಾಹನವನ್ನು ಪರಿಶೀಲಿಸಿ ಪ್ರಮಾಣ ಪತ್ರ ನೀಡುವುದು ಮತ್ತು ಅಭ್ಯರ್ಥಿಗಳನ್ನು ಪರೀಕ್ಷೆಸಿ ನಿರ್ವಾಹಕ, ಕಲಿಕಾ ಹಾಗೂ ಚಾಲನಾ ಅನುಜ್ಞಾ ಪ್ರಮಾಣ ಪತ್ರಗಳ ಪರೀಕ್ಷೆಗೆ ಒಳಪಡಿಸುವುದು, ವಾಹನಗಳ ಪ್ರವರ್ತನ ತಪಾಸಣೆ, ಅಪಘಾತ ವಾಹನಗಳ ಏಕ್ಷಣೆ, ಬಾಕಿ ತೆರಿಗೆ ವಸೂಲಿ ಸೇರಿದಂತೆ ಇನ್ನಾವುದೇ ಮೇಲಾಧಿಕಾರಿಗಳ ಆದೇಶದಂತೆ ಕಾರ್ಯ ನಿರ್ವಹಿಸುವುದು. ಜಿಲ್ಲಾಡಳಿತದಿಂದ ನೀಡಿವ ಅಧಿಗ್ರಹಣ ಅದೇಶಗಳನ್ನು ಜಾರಿ ಮಾಡುವುದು, ತಾಲೂಕು ಕೇಂದ್ರಗಳಲ್ಲಿ ಮಾಸಿಕ ಮುಕ್ಕಾಂ ಮಾಡಿ ಸಾರ್ವಜನಿಕರ ಬೇಡಿಕೆಗಳನ್ನು ಮೂರ್ಕೆಸುವುದು.
- ಕಳೇರಿ ಅಧೀಕ್ಷೆಕರು1 :**- ಸಿಬ್ಬಂದಿ ಕಡತಗಳ ನಿರ್ವಹಣೆ, ಕಳೇರಿಯ ಸಾರಿಗೆ ವಿಭಾಗ, ಆಡಳಿತ, ಪ್ರಾದೇಶಿಕ ಸಾರಿಗೆ ಪ್ರಾಧಿಕಾರ, ಆಮದು ಹಾಗು ರವಾನೆ ಮೇಲ್ಪ್ರಿಚಾರಣೆ, ಅನುಪಯುಕ್ತ ಮತ್ತು ತೆರಿಗೆ ಮರುಪಾವತಿ, ಡಿಎಸ್‌ಎ ವಿಭಾಗ, ಖಾತ್ರಾನೆ ವಿಭಾಗ, ಕಳೇರಿಯ ಸಾರಿಗೇತರ ವಿಭಾಗ ಹಾಗು ಕಲಿಕೆ/ಖಾಯಂ ಚಾಲನಾಪತ್ರಗಳ ವಿಭಾಗ - ಇದಕ್ಕೆ ಸಂಬಂದಪಟ್ಟ ಸ್ಕೂಲ್ ಕಾರ್ಡ್ ನೀಡುವಿಕೆಯ ಉಸ್ತುವರಿ, ಸಾರ್ವಜನಿಕರು ಸಲ್ಲಿಸುವ ವಿವಿಧ ಕಳೇರಿ ಕೆಲಸಗಳ ಅರ್ಜಿಗಳನ್ನು ಪರೀಶೀಲಿಸಿ ಸ್ವೀಕರಿಸುವುದು, ಕಳೇರಿಯ ಸಿಬ್ಬಂದಿಗಳ ಕೆಲಸ ಕಾರ್ಯಗಳ ಮೇಲ್ಪ್ರಿಚಾರಣೆ ಮತ್ತು ಮೇಜು ತಪಾಸಣೆ ಹಾಗೂ ಮೇಲಾಧಿಕಾರಿಗಳು ನೀಡಿದ ಆದೇಶ ಪಾಲಿಸುವುದು.
- ಪ್ರಥಮ / ದ್ವಿತೀಯದರ್ಜೆ ಸಹಾಯಕರುಗಳು:-** ಕಳೇರಿಯ ಅಧೀಕ್ಷೆಕರು / ಮೇಲಾಧಿಕಾರಿಗಳು ಸ್ವೀಕರಿಸಿದ ಅರ್ಜಿಗಳನ್ನು ಕಡತದೊಂದಿಗೆ ಪರೀಶೀಲಿಸಿ ಅಧಿಕಾರಿಗಳ ಆದೇಶಕ್ಕಾಗಿ ಅಧೀಕ್ಷೆಕರ ಮುಖಾಂತರ ಸಲ್ಲಿಸುವುದು. ಕಡತದಲ್ಲಿ ಮೇಲಾಧಿಕಾರಿಗಳು ನೀಡಿದ ಆದೇಶವನ್ನು ಕೂಡಲೇ ಪಾಲಿಸಿ ಸಾರ್ವಜನಿಕರ ಕಳೇರಿ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು.
- ಬೆರಳಚ್ಚುಗಾರರು;**- ಈ ಕಳೇರಿಗೆ ಒಬ್ಬರು ಬೆರಳಚ್ಚುಗಾರರ ಹುದ್ದೆ ಮಂಜೂರಾಗಿ, ಮತ್ತು ಈ ಕಳೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸದರಿಯವರು ಕಳೇರಿಯಿಂದ ಹೊರಡಿಸಲಾದ ಎಲ್ಲಾ ಪತ್ರಗಳನ್ನು ಬೆರಳಚ್ಚು ಮಾಡುವುದು, ಹಾಗೂ ಮೇಲಾಧಿಕಾರಿಗಳು ಸೂಚಿಸಿದ ಇತರೆ ಕೆಲಸಗಳನ್ನು ನಿರ್ವಹಿಸುವುದು.
- ವಾಹನ ಚಾಲಕರುಗಳು:**- ಈ ಕಳೇರಿಗೆ ಒಬ್ಬ ವಾಹನ ಚಾಲಕರ ಹುದ್ದೆ ಮಂಜೂರಾಗಿದ್ದ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ.
- ಡಿ-ಗ್ರಾಮ ನೌಕರರು(ಜವಾನರು);**- ಕಳೇರಿಯ ವಿವಿಧ ವಿಭಾಗಗಳಲ್ಲಿ ಕಡತಗಳ ಚಾಲನಾ ನಿರ್ವಹಣೆ, ಖಾತ್ರಾನೆಗೆ ಸಿಬ್ಬಂದಿಯೊಂದಿಗೆ ತೆರಳುವ ಮತ್ತು ಸ್ಥಳೀಯ ಟಪಾಲನ್ನು ವಿಶರಿಸುವುದು ಹಾಗೂ ಮೇಲಾಧಿಕಾರಿಗಳ ಆದೇಶದ ಮೇರೆಗೆ ಕೆಲಸ ನಿರ್ವಹಿಸುವುದು.

**3.4(1) (ಬಿ) 3. ಮೇಲ್ಮೈಚಾರಣ ಮತ್ತು ಹೊಣಗಾರಿಕೆಯ ಮಾರ್ಗಗಳು ಸೇರಿದಂತೆ ತೀವ್ರಾನ
ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಅನುಸರಿಸಬೇಕಾದ ಕಾರ್ಯ ವಿಧಾನಗಳು.**

ಸಾರ್ವಜನಿಕರು ವಿವಿಧ ಕೆಲಸಗಳಿಗಾಗಿ ಕಭೇರಿಗೆ ಸಲ್ಲಿಸುವ ಅರ್ಜಿಗಳನ್ನು ನಿಯಮಾನುಸಾರ ಕಟ್ಟೇರಿಯಲ್ಲಿನ ಅಧೀಕ್ಷಕರುಗಳು ಪರಿಶೀಲಿಸಿ ಸ್ಪೀಕರಿಸಿರುತ್ತಾರೆ. ತದನಂತರ ಕಭೇರಿಯ ಸ್ಪೀಕರ್ತೀ ವಿಭಾಗದ ಮುಖಾಂತರ ಆಯಾ ವಿಭಾಗಗಳನ್ನು ನಿರ್ವಹಿಸುವ ವಿಷಯ ನಿರ್ವಾಹಕರು ತಮಗೆ ಸಂಬಂಧಿಸಿದ ಅರ್ಜಿಗಳನ್ನು ಸ್ಪೀಕರಿಸಿ, ಸಂಬಂಧಪಟ್ಟ ಕಡತದಲ್ಲಿ ಪರಿಶೀಲಿಸಿ, ಟಿಪ್ಪಣಿಯೊಂದಿಗೆ ವಿಷಯವನ್ನು ಮಂಡಿಸುತ್ತಾರೆ. ನಂತರ ಅದನ್ನು ಸಂಬಂಧಿಸಿದ ಅಧೀಕ್ಷಕರು ಪರಿಶೀಲಿಸಿ ತಮ್ಮ ಟಿಪ್ಪಣಿಯಲ್ಲಿ ಅವರ ಅಭಿಪ್ರಾಯದೊಂದಿಗೆ ಅಂತಿಮವಾಗಿ ಕಭೇರಿ ಮುಖ್ಯಸ್ಥರಿಗೆ ಸಲ್ಲಿಸಿ ಸದರಿ ವಿಷಯದ ಕಡತಕ್ಕ ಕಭೇರಿ ಮುಖ್ಯಸ್ಥರು ತಮ್ಮ ತೀವ್ರಾನದ ಆದೇಶವನ್ನು ನೀಡುತ್ತಾರೆ. ಸದರಿಯವರು ನೀಡಿದ ಆದೇಶವನ್ನು ಅಂತಿಮವಾಗಿ ವಿಷಯ ನಿರ್ವಾಹಕರು ಮತ್ತು ಅಧೀಕ್ಷಕರುಗಳು ಪಾಲಿಸುತ್ತಾರೆ.

ಕೆಲವೊಂದು ವಿಷಯಗಳಿಗೆ ಸಂಬಂಧಿಸಿದ ಕೆಲಸಗಳಿಗೆ ಕಭೇರಿಯ ಶಾಂತಿಕ ಸಿಬ್ಬಂದಿಗಳಾದ ಹಿರಿಯ/ಮೋಟಾರು ವಾಹನ ನಿರೀಕ್ಷಕರುಗಳ ಪರಿಶೀಲನೆ ಅವಶ್ಯಕವಾಗಿದ್ದ ಅಂತಹ ಅರ್ಜಿಗಳನ್ನು ಕಭೇರಿ ಅಧೀಕ್ಷಕರು ಸ್ಪೀಕರಿಸಿದ ನಂತರ ಕಾರ್ಯನಿರ್ವಹಕ ಸಿಬ್ಬಂದಿಯವರು ವಾಹನವನ್ನು/ಅಭ್ಯರ್ಥಿಗಳನ್ನು ಭಾತಿಕವಾಗಿ/ಶಾಂತಿಕವಾಗಿ ಪರಿಶೀಲಿಸಿ ಕಭೇರಿ ಮುಖ್ಯಸ್ಥರಿಗೆ ಶಿಫಾರಸ್ಸು ಮಾಡುತ್ತಾರೆ. ಅಂತಿಮವಾಗಿ ಕಭೇರಿ ಮುಖ್ಯಸ್ಥರು ನಿಯಮಾನುಸಾರವಾಗಿ ಪರಿಶೀಲಿಸಿ, ತೀವ್ರಾನ ತೆಗೆದುಕೊಂಡು ಕಡತಗಳಲ್ಲಿ ಆದೇಶ ನೀಡುತ್ತಾರೆ. ಸದರಿಯವರ ಆದೇಶವನ್ನು ವಿಷಯ ನಿರ್ವಾಹಕರು ಹಾಗೂ ಅಧೀಕ್ಷಕರುಗಳು ಅಂತಿಮವಾಗಿ ಪಾಲಿಸುತ್ತಾರೆ.

4. 4(1) (ಬಿ) 4. ಅದರ ಕಾರ್ಯಗಳ ನಿರ್ವಹಣೆಗೆ ಅದು ರೂಪಿಸಿರುವ ಸೂತ್ರಗಳು:

ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಮತ್ತು ಅವರ ಅಧೀನದಲ್ಲಿ ಬರುವ ಸಿಬ್ಬಂದಿಯವರು ಈ ಕೆಳಕಂಡ ಕಾಯ್ದೆ ಮತ್ತು ನಿಯಮದಿಯಲ್ಲಿ ಕರ್ತವ್ಯ ನಿರ್ವಹಿಸಲಾಗುತ್ತದೆ.

- 1) ಕೇಂದ್ರ ಮೋಟಾರು ವಾಹನಗಳ ಕಾಯ್ದೆ 1988
- 2) ಕೇಂದ್ರ ಮೋಟಾರು ವಾಹನಗಳ ಕಾಯ್ದೆ ನಿಯಮಗಳು 1989
- 3) ಕನಾರಿಕ ಮೋಟಾರು ವಾಹನ ನಿಯಮಗಳು 1989
- 4) ಕನಾರಿಕ ಮೋಟಾರು ವಾಹನ ತೆರಿಗೆ ಕಾಯ್ದೆ ಮತ್ತು ನಿಯಮಗಳು 1957
ಮತ್ತು ಸಂಬಂಧಿಸಿದ ತಿದ್ದುಪಡಿಗಳು.

**5. 4(1) (ಬಿ) 5. ಅದರ ಕಾರ್ಯಗಳನ್ನು ನೇರವೇರಿಸುವುದಕ್ಕಾಗಿ ಅದು ಹೊಂದಿರುವ ಅಧಿಕಾರ ಅದರ ನಿಯಂತ್ರಣದಲ್ಲಿರುವ ಅಧಿಕಾರ ಅದರ ಉದ್ದೇಶಗಳು ಬಳಸುವ ನಿಯಮಗಳು,
ಉಪ ನಿಯಮಗಳು, ಅನುಸೂಚಿಗಳು, ಕೈಬಿಡಿಗಳು ಮತ್ತು ದಾಖಲೆಗಳು: -**

- 1) ಕೇಂದ್ರ ಮೋಟಾರು ವಾಹನಗಳ ಕಾಯ್ದೆ 1988
- 2) ಕೇಂದ್ರ ಮೋಟಾರು ವಾಹನಗಳ ಕಾಯ್ದೆ ನಿಯಮಗಳು 1989
- 3) ಕನಾರಿಕ ಮೋಟಾರು ವಾಹನ ನಿಯಮಗಳು 1989
- 4) ಕನಾರಿಕ ಮೋಟಾರು ವಾಹನ ತೆರಿಗೆ ಕಾಯ್ದೆ ಮತ್ತು ನಿಯಮಗಳು 1957
ಮತ್ತು ಸಂಬಂಧಿಸಿದ ತಿದ್ದುಪಡಿಗಳು.
- 5) ‘ಸಹಾಯ’ದಡಿಯಲ್ಲಿ ನೀಡಿದ 25 ಸೇವೆಗಳಂತೆ.

6. 4(1) (ಬಿ) 6.ಅದು ಹೊಂದಿರುವ ಅಥವಾ ಅದರ ನಿಯಂತ್ರಣದಲ್ಲಿರುವ ದಷ್ಟಾವೇಚಗಳ ಪ್ರವರ್ಗಗಳ ವಿವರ ಪಟ್ಟಿ

ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು - ತಮ್ಮ ಅಧಿನದ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕರ ಅರ್ಜಿಗಳನ್ನು ಪರಿಶೀಲಿಸಿ ಈ ಕೆಳಕಂಡ ಪ್ರಮುಖ ಕಾರ್ಯಗಳನ್ನು ನಿರ್ವಹಿಸುತ್ತಾರೆ.

1. ಹೋಟಾರು ವಾಹನಗಳ ತೆರಿಗೆ ಸಂಗ್ರಹಣೆ.
2. ಸಾರಿಗೆ ಮತ್ತು ಸಾರಿಗೇಶರ ವಾಹನಗಳ ನೋಂದಣಿ ಮತ್ತು ನೋಂದಣಿಗೆ ಸಂಬಂಧಪಟ್ಟಿ ಇತರ ಕೆಲಸಗಳು, Smart Card ನೀಡುವುದು ಮತ್ತು ನೋಂದಣಿಗೆ ರದ್ದುಪಡಿಸುವಿಕೆ.
3. ಕೆಲಿಕಾ/ಖಾಯಂ ಚಾಲನಾ ಹಾಗೂ ನಿರ್ವಾಹಕ ಅನುಜ್ಞಾ ಪತ್ರಗಳನ್ನು ನೀಡುವಿಕೆ, ನವೀಕರಣ, ನಕಲು ಮತ್ತು Smart Card ನೀಡುವುದು ಮತ್ತು ಚಾಲನಾ ಹಾಗೂ ನಿರ್ವಾಹಕ ಅನುಜ್ಞಾ ಪತ್ರ ರದ್ದುಪಡಿಸುವಿಕೆ.
4. ಸರಕು ಸಾಗಣೆ ಹಾಗೂ ಪ್ರಯಾಣಿಕ ವಾಹನಗಳಿಗೆ ರಹದಾರಿಗಳನ್ನು ನೀಡುವಿಕೆ.
5. ಹೋಟಾರು ವಾಹನ ನಿಯಮಗಳ ಪ್ರವರ್ತನೆ.
6. ರಸ್ತೆ ಸುರಕ್ಷತಾ ಕ್ರಮಗಳು
7. ವಾಹನಗಳಿಂದುಟಾಗುವ ವಾಯು ಮಾಲಿನ್ಯ ನಿಯಂತ್ರಣದ ಬಗ್ಗೆ ಪ್ರವರ್ತನೆ.
8. ಹೆಚ್ಚಿನ ರಾಜಸ್ವವನ್ನು ಸಂಗ್ರಹಿಸುವುದು.

ಈ ಕಳೆಗಳಿಗೆ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಮುಖ್ಯಸ್ಥರಾಗಿ ಆಡಳಿತದ ಸಂಪೂರ್ಣ ಜವಾಬ್ದಾರಿ ಹೊಂದಿರುತ್ತಾರೆ.

7. 4(ಬಿ) 7. ಅದರ ಕಾರ್ಯ ನೀತಿಯ ರಚನೆ ಅಥವಾ ಅದರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರೊಡನೆ ಸಮಾಲೋಚಿಸಲು ಅಥವಾ ಅದರ ಪ್ರಾತಿನಿಷ್ಠೆವಿರುವಂತೆ ಮಾಡಲು ಇರುವಂತಹ ಯಾವುದೇ ವ್ಯವಸ್ಥೆಯ ವಿವರಗಳು: -

-- ಅನ್ವಯಿಸುವುದಿಲ್ಲ --

8.4(1)(ಬಿ)8. ಮಂಡಳಿಗಳು, ಪರಿಷತ್ತುಗಳು, ಸಮಿತಿಗಳು ಅಥವಾ ಇತರ ನಿಯಮಗಳು ಮತ್ತು ಅದರ ಭಾಗವಾಗಿ ಅಥವಾ ಅದರ ಸಲಹೆಯ ಉದ್ದೇಶಕ್ಕಾಗಿ ರಚಿತವಾದ ಇಬ್ಬರು ಅಥವಾ ಹೆಚ್ಚು ವ್ಯಕ್ತಿಗಳನ್ನೇಂಳಿಗೊಂಡ ಮಂಡಳಿಗಳ, ಪರಿಷತ್ತುಗಳ ಸಮಿತಿಗಳ ಮತ್ತು ಇತರ ನಿಯತ ಕಾಲಿಕ ಸಭೆಗಳು ಸಾರ್ವಜನಿಕರಿಗೆ ಮುಕ್ತವಾಗಿರುತ್ತವೆಯೇ ಅಥವಾ ಅಂತಹ ಸಭೆಗಳ ನಡಾವಳಿಗಳು ಸಾರ್ವಜನಿಕರಿಗೆ ದೋರೆಯುತ್ತವೆಯೇ ಎಂಬುದರ ವಿವರ ಪಟ್ಟಿಕೆ:

ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹೋಟಾರು ವಾಹನ ಕಾಯ್ದು 1988 ಸೆಕ್ಟನ್‌ 68(1) ರ ಅಡಿಯಲ್ಲಿ ಸಾರಿಗೆ ವಾಹನಗಳ ರಹದಾರಿ ನೀಡುವ ಅಧಿಕಾರ ಹೊಂದಿರುತ್ತಾರೆ.

1. ಅಧ್ಯಕ್ಷರು: ಜಿಲ್ಲಾಧಿಕಾರಿಗಳು.
2. ಸದಸ್ಯರು: ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು.
3. ಕಾರ್ಯದಲ್ಲಿ: ಸಹಾಯಕ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಿ, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು.

9. 4(1) (ಬಿ) 9. ರ ಅಧಿಕಾರಿಗಳ ಮತ್ತು ನೌಕರರ ನಿರ್ದೇಶಿಕೆ: -

ಕ್ರ.ಸಂ	ಹೆಸರು ಮತ್ತು ಮದ್ದೆ ಶೀಯುತ್ತ/ಶ್ರೀಮತಿ	ಕಳೆಗಳ ಕೆಲಸ ಹಂಚಿಕೆಯ ವಿವರಗಳು
--------	-----------------------------------	----------------------------

1	ಶ್ರೀ ಕೆ.ಟಿ. ವಿಶ್ವನಾಥ, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ (ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಯಲಹಂಕ ಇವರು ಪ್ರಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ)	ಮೋಟಾರು ವಾಹನಗಳ ಕಾಯ್ದೆ 1988, ಕೇಂದ್ರ ಮೋಟಾರು ವಾಹನಗಳ ನಿಯಮಗಳು 1989ಮತ್ತು ಕನಾಟಕ ಮೋಟಾರು ವಾಹನಗಳ ತೆರಿಗೆಯ ಅಧಿನಿಯಮಗಳು 1957ರ ಅಡಿಯಲ್ಲಿ ನೀಡಿದ ಕರ್ತವ್ಯಗಳನ್ನು ನಿರ್ವಹಿಸುವುದು
2	ಶ್ರೀ ಸುರೇಶ, ಕಾಜಗಾರ್, ಮೋ.ವಾ.ನಿ	ಮೋಟಾರು ವಾಹನ ಕಾಯ್ದೆ ಹಾಗೂ ನಿಯಮಗಳನುಸಾರ ಸಾರಿಗೆ ವಾಹನಗಳ ನೋಂದಣಿ ನವೀಕರಣ ಹಾಗೂ ಅಹರತಾ ಪತ್ರ ನವೀಕರಣಕ್ಕೆ ಸಂಬಂಧಿಸಿದಂತೆ ವಾಹನವನ್ನು ಪರಿಶೀಲಿಸಿ ಪ್ರಮಾಣ ಪತ್ರ ನೀಡುವುದು ಮತ್ತು ಅಭ್ಯರ್ಥಿಗಳನ್ನು ಪರಿಶೀಲಿಸಿ ನಿರ್ವಹಣೆ, ಕಲಿಕಾ ಹಾಗೂ ಚಾಲನಾ ಅನುಜ್ಞಾ ಪ್ರಮಾಣ ಪತ್ರಗಳ ಪರಿಶೀಲಿಸಿ ಒಳಪಡಿಸುವುದು, ಸಾರ್ವಜನಿಕರ ಬೇಡಿಕೆಗಳನ್ನು ಮೂರ್ಕೆಸುವುದು. ವಾಹನಗಳ ಪ್ರವರ್ತನ ತಪಾಸಣೆ, ಅಪಘಾತ ವಾಹನಗಳ ಏಷಣೆ, ಬಾಕಿ ತೆರಿಗೆವಸೂಲಿ ಸೇರಿದಂತೆ ಇನ್ನಾಂತರೆ ಮೇಲಾಧಿಕಾರಿಗಳ ಅದೇಶದಂತೆ ಕಾರ್ಯನಿರ್ವಹಿಸುವುದು. ಜಿಲ್ಲಾಡಳಿತದಿಂದ ನೀಡಿವ ಅಧಿಗ್ರಹಣ ಅದೇಶಗಳನ್ನು ಜಾರಿ ಮಾಡುವುದು, ಮಾನ್ಯ ಅಪರ ಸಾರಿಗೆ ಆಯುಕ್ತರ ಅದೇಶದನುಸಾರವಾಗಿ ಹುಮನಾಬಾದ ತನಿಖಾ ತಾಣಯಲ್ಲಿ ಕಾರ್ಯನಿರ್ವಹಿಸುವುದು.
3	ಜಾಫರ್ ಸಾಧಿಕ್, ಮೋ.ವಾ.ನಿ.	ಮೋಟಾರು ವಾಹನ ಕಾಯ್ದೆ ಹಾಗೂ ನಿಯಮಗಳನುಸಾರ ಸಾರಿಗೆ ವಾಹನಗಳ ನೋಂದಣಿ ನವೀಕರಣ ಹಾಗೂ ಅಹರತಾ ಪತ್ರ ನವೀಕರಣಕ್ಕೆ ಸಂಬಂಧಿಸಿದಂತೆ ವಾಹನವನ್ನು ಪರಿಶೀಲಿಸಿ ಪ್ರಮಾಣ ಪತ್ರ ನೀಡುವುದು ಮತ್ತು ಅಭ್ಯರ್ಥಿಗಳನ್ನು ಪರಿಶೀಲಿಸಿ ನಿರ್ವಹಣೆ, ಕಲಿಕಾ ಹಾಗೂ ಚಾಲನಾ ಅನುಜ್ಞಾ ಪ್ರಮಾಣ ಪತ್ರಗಳ ಪರಿಶೀಲಿಸಿ ಒಳಪಡಿಸುವುದು, ಸಾರ್ವಜನಿಕರ ಬೇಡಿಕೆಗಳನ್ನು ಮೂರ್ಕೆಸುವುದು. ವಾಹನಗಳ ಪ್ರವರ್ತನ ತಪಾಸಣೆ, ಅಪಘಾತ ವಾಹನಗಳ ಏಷಣೆ, ಬಾಕಿ ತೆರಿಗೆವಸೂಲಿ ಸೇರಿದಂತೆ ಇನ್ನಾಂತರೆ ಮೇಲಾಧಿಕಾರಿಗಳ ಅದೇಶದಂತೆ ಕಾರ್ಯನಿರ್ವಹಿಸುವುದು. ಜಿಲ್ಲಾಡಳಿತದಿಂದ ನೀಡಿವ ಅಧಿಗ್ರಹಣ ಅದೇಶಗಳನ್ನು ಜಾರಿ ಮಾಡುವುದು, ಮಾನ್ಯ ಅಪರ ಸಾರಿಗೆ ಆಯುಕ್ತರ ಅದೇಶದನುಸಾರವಾಗಿ ಹುಮನಾಬಾದ ತನಿಖಾ ತಾಣಯಲ್ಲಿ ಕಾರ್ಯನಿರ್ವಹಿಸುವುದು.

ಕ್ರ.ಸಂ.	ಸೊಕರರ ಹೆಸರು ಮತ್ತು ಪದನಾಮ	ಕೆಲಸದ ಹಂಚಿಕೆ
1.	ಶ್ರೀಮತಿ ವಿಜಯಲಕ್ಷ್ಮೀ, ಅಧೀಕ್ಷಕರು	ನಿಯೋಜನೆ ಮೇರೆಗೆ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಳೇರಿ, ಬಸವಕಲ್ಯಾಣ
2.	ಶ್ರೀ ಪ್ರಭುಲ ಕುಮಾರ್, ಪ್ರ.ದ.ಸ.	ವಿಜಾನೆ ವಿಭಾಗದ ಎಲ್ಲಾ ಕೆಲಸ ನಿರ್ವಹಣೆ, ಕಲಿಕಾ ಚಾಲನಾ ಪತ್ರ, ರಿಕ್ವಿಲೇಶನ್‌, ಕಾಲಕಾಲಕ್ಕೆ ಸಪ್ರಾಸಾಳ ರವರು ನೀಡುವ ನಿರ್ದೇಶನಗಳ ನಿರ್ವಹಣೆ
3.	ಶ್ರೀ ಮಹದೇವಪ್ಪ, ದ್ವಿ.ದ.ಸ. (ನಿಯೋಜನೆ ಮೇರೆಗೆ)	ಕಳೇರಿ ಪ್ರಭಾರಿ ಅಧೀಕ್ಷಕರ ಕೆಲಸ ಹಾಗೂ ಸಾರ್ವಜನಿಕ ಸಂಪರ್ಕಾರಿಕ, ವಿಜಾನೆ ವಿಭಾಗ ಮೇಲುಸ್ತವಾರಿ, ಸಮಗ್ರ ಎಲ್ಲಾ ವಿಭಾಗಗಳ ಮೇಲುಸ್ತವಾರಿ, ಮುಖ್ಯ ದಾಸ್ತಾನುಗಳು, ಮಾಹಿತಿ ಹಕ್ಕು, ಮೇಲಾಧಿಕಾರಿಗಳ ತಪಾಸಣೆ ವರದಿ ನಿರ್ವಹಣೆ, ಗೌರೀಕರಣ ಸೂಪರವೈಸರ್, ಸುತ್ತೋಲೆಗಳ ನಿರ್ವಹಣೆ, ರಸ್ತೆ ಸುರಕ್ಷತೆ, ಸಾರಿಗೆ ಅಧಾಲತ್ರೆ, ಮಾಸಿಕ ವರದಿ/ ಸಭೆಗಳ ವರದಿ ಸಿದ್ಧಪಡಿಸುವಿಕೆ, ತಾತ್ಕಾಲಿಕ ನೋಂದಣಿಸಿಬ್ಬಂದಿ ವಿಭಾಗ-1 ಪತ್ರ ವ್ಯವಹಾರ, ಚಾಲನಾ ಅನುಜ್ಞಾ ಪತ್ರ/ ನವೀಕರಣ/ ದ್ವಿಪ್ರತಿ, ಇಡೀಲ್, ಸಿ.ಎಲ್, ಆರ್.ಸಿ.ಪಲ್. ಎಲ್.ಎಂ.ವಿ./ ಟ್ರಾಕ್ಸ್‌ಕ್ರೂ ಹೊಸ ನೋಂದಣಿ ವಾಹನಗಳ ಎಲ್ಲಾ ಕಾರ್ಯಗಳು, ಹೊರವಲಯ/ ಹೊರರಾಜ್ಯ ಸಾರಿಗೇತರ ವಾಹನಗಳು, ರೆಮಿಟನ್‌ ಕೆಲಸ, ಆರ್.ಟಿ.ಎ., ಅನುಪಯ್ಯಮತ್ತೆ ವಿಭಾಗ, ಕಾಲಕಾಲಕ್ಕೆ ಸಪ್ರಾಸಾಳ ರವರು ನೀಡುವ ನಿರ್ದೇಶನಗಳ ನಿರ್ವಹಣೆ
4.	ಶ್ರೀ ಮುರಹರಿ, ದ್ವಿ.ದ.ಸ.	ನಿಯೋಜನೆ ಮೇರೆಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಳೇರಿ, ಬಿಡರ
5.	ಶ್ರೀ ಸಿದ್ಧಲೀಂಗಪ್ಪ, ಬೆರಳಚ್ಚಾರ (ನಿಯೋಜನೆ ಮೇರೆಗೆ)	ಕಳೇರಿಯ ಎಲ್ಲಾ ಬೆರಳಚ್ಚಾರ ಕೆಲಸ, ಆವಕ-ಜಾವಕ, ದ್ವಿಜಕ್ತ ವಾಹನಗಳ ಹೊಸ ನೋಂದಣೆ, ಗೃಹ ವಲಯ, ಹೊರವಲಯ/ ಹೊರರಾಜ್ಯ ಎಲ್ಲಾ ಕಾರ್ಯಗಳು, ವಿಜಾನೆ ವಿಭಾಗಕ್ಕೆ ಹಣವನ್ನು ಇಡಲು, ಸಾರಿಗೆ ವಿಭಾಗದ ಎಲ್ಲಾ ಕೆಲಸಗಳ ನಿರ್ವಹಣೆ, ಸಿಬ್ಬಂದಿ-2 ವಿಭಾಗ, ಬಿಲ್ಲುಗಳ ನಿರ್ವಹಣೆ ಇತ್ಯಾದಿ, ಡಿ.ಎಸ್.ಎ., ಕಾಲಕಾಲಕ್ಕೆ ಸಪ್ರಾಸಾಳ ರವರು ನೀಡುವ ನಿರ್ದೇಶನಗಳ ನಿರ್ವಹಣೆ

10. 4(1) (ಬಿ) 10. ಅದರ ವಿ. ನಿಯಮಗಳಲ್ಲಿ ಉಪ ಸಂಧಿಸಿರುವಂತೆ ಪರಿಹಾರದ ವ್ಯವಸ್ಥೆಯೂ ಸೆರಿದಂತೆ ಅದರ ಪ್ರತಿಯೊಬ್ಬ ಅಧಿಕಾರ ಮತ್ತು ಸೊಕರರು ಪಡೆಯುವ ತಿಂಗಳ ಗೌರವಧನ

ಕ್ರ.ಸಂ	ಹೆಸರು ಮತ್ತು ಹಾದ್ದೆ ಶ್ರೀಯತ್ರೀ/ಶ್ರೀಮತಿ	ಪೇತನ ಶ್ರೇಣಿ	ವೇತನ
1	ಸಪ್ರಾಸಾಳ (ಖಾಲಿ)	-	-

2	ಹಿ.ಮೋ.ವಾ.ನಿ (ಖಾಲಿ)	-	-
3	ಶ್ರೀ ಸುರೇಶ ಕಾಜಗಾರ್ ಮೋ.ವಾ.ನಿ.	33450-62600	40900
4	ಜಾಪ್ತರ್ ಸಾಧಿಕ್, ಮೋ.ವಾ.ನಿ.	33450-62600	40900
5	ಶ್ರೀಮತಿ ವಿಜಯಲಕ್ಷ್ಮೀ, ಅಧಿಕೃತರು	37900-70850	63674
6	ಶ್ರೀ ಪ್ರಥಮ್ ಕುಮಾರ್, ಪ್ರದಸ್	33450-62600	46564
7	ಶ್ರೀ ಮುರಹರಿ, ದ್ವಿದಸ್	21400-42000	26461
8	ಬೆರಳಜ್ಞಗಾರರು (ಖಾಲಿ)	-	-
9	ಶ್ರೀ ಅಬ್ಜೂಲ್ ರಶೀದ್, ವಾಹನ ಚಾಲಕ್	27650-52650	40740
10	ಎಚಾನೆ ರಕ್ಷಕ (ಖಾಲಿ)	-	-
11	ಗ್ರೂಪ್ “ಡಿ” (ಖಾಲಿ)	-	-

ಸೂಚನೆ :- ಹಿ.ಮೋ.ವಾ.ನಿ - ಹಿರಿಯ ಮೋಟಾರು ವಾಹನ ನಿರೀಕ್ಷೆಕರು,
 ಮೋ.ವಾ.ನಿ - ಮೋಟಾರು ವಾಹನ ನಿರೀಕ್ಷೆಕರು,
 ಪ್ರ.ದ.ಸ - ಪ್ರಥಮ ದರ್ಜೆ ಸಹಾಯಕ,
 ದ್ವಿ.ದ.ಸ - ದ್ವಿತೀಯ ದರ್ಜೆ ಸಹಾಯಕ.

11. 4(1) ಬಿ 11. ಎಲ್ಲಾ ಯೋಜನೆಗಳ ವಿವರಗಳನ್ನು ಸೂಚಿಸುವ ಪ್ರಸ್ತಾವಿತ ವೆಚ್ಚಗಳನ್ನು ಮತ್ತು
 ಮಾಡಲಾದ ಬಣವಾಡೆಗಳ ವರದಿಯನ್ನು ಸೂಚಿಸಿ: ಅದರ ಪ್ರತಿಯೊಂದು ಏಜನಿಗೆ ಹಂಚಿಕೆ ಮಾಡಲಾದ
 ಆಯವ್ಯಯ.

ಅನುದಾನ ಬಿಡುಗಡೆ 2018-19

2041-00-101-0-01 ಯೋಜನೆತರ

ತೆಕ್ಕ ಶೀಫಿಸ್‌ಕೆ	ಅನುದಾನ ಬಿಡುಗಡೆ	ಖಚಿನ ಬಾಬು	ಉಳಿದ ಹಣ
ಪ್ರವಾಸ ಭತ್ತೆ 041	-	-	-
ಕಳೇರಿ ವೆಚ್ಚಗಳು 051	7,00,000	6,58,797	41,203
ಕಟ್ಟಡ ಬಾಡಿಗೆ ಮತ್ತು ವಿದ್ಯುತ್ ವೆಚ್ಚ 071	10,00,000	7,32,588	2,67,412
ಇಂಥನ ವೆಚ್ಚ 195	2,00,000	1,48,060	51,940

2041-00-001-0-07

ತೆಕ್ಕ ಶೀಫಿಸ್‌ಕೆ	ಅನುದಾನ ಬಿಡುಗಡೆ	ಖಚಿನ ಬಾಬು	ಉಳಿದ ಹಣ
ಕಳೇರಿ ವೆಚ್ಚಗಳು 59	15,000	14,644	356

2041-00-102-0-03

ತೆಕ್ಕ ಶೀಫಿಸ್‌ಕೆ	ಅನುದಾನ ಬಿಡುಗಡೆ	ಖಚಿನ ಬಾಬು	ಉಳಿದ ಹಣ
ಕಳೇರಿ ವೆಚ್ಚಗಳು 59	50,000	45,650	4350

12. 4(1) ಬಿ 12. ಹಂಚಿಕೆ ಮಾಡಲಾದ ಮೊಬಿಲ್‌ಗ್ನೋಂಡು, ಸಹಾಯಧನ ಕಾರ್ಯಕ್ರಮಗಳ ಜಾರಿಯ ವಿಧಾನವಷ್ಟು ಮತ್ತು ಅಂತಹ ಕಾರ್ಯಕ್ರಮಗಳ ಫಲಾನುಭವಿಗಳ ವಿವರಗಳು:

ಸಾರಿಗೆ ಇಲಾಖೆಯ ನಿರ್ದೇಶನದ ಮೇರೆಗೆ ಕಬ್ಬೇರಿ ವ್ಯಾಪ್ತಿಯಲ್ಲಿನ ಪರಿಶೀಲನೆ ಜಾತಿ ಹಾಗೂ ಪರಿಶೀಲನೆ ಪಂಗಡದ ಅಭ್ಯರ್ಥಿಗಳಿಗೆ ಯೋಜನೆಯಲ್ಲಿ ಈ ಕಬ್ಬೇರಿಗೆ 2018-19 ನೇ ಸಾಲಿನಲ್ಲಿ ಯಾವುದೇ ಅಭ್ಯರ್ಥಿಗಳಿಗೆ ವಿವಿಧ ವರ್ಗದ ವಾಹನಗಳ ಚಾಲನಾ ತರಬೇತಿ ಕುರಿತು ಗುರಿ ನಿಗದಿಪಡಿಸಿರುವುದಿಲ್ಲ.

13. 4 (ಬಿ) 13. ಅದು ನೀಡಿರುವ ರಿಯಾಯಿತಿಗಳನ್ನು ಅನುಮತಿ ಪಡ್ಡಗಳನ್ನು ಅಥವಾ ಅಧಿಕಾರ ಪಡ್ಡಗಳನ್ನು ಪಡೆಯುವವರ ವಿವರಗಳು:

ಕನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆ 1957ರ ಪ್ರಕಾರ ಅಂಗವಿಕಲರ ವಾಹನಗಳಿಗೆ ತೆರಿಗೆ ವಿನಾಯಿತಿ ಮತ್ತು ಕನಾಟಕ ಮೋಟಾರು ವಾಹನ ನಿಯಮ 1989ರ ಪ್ರಕಾರ ಪರಿಶೀಲನೆ ಜಾತಿ ಮತ್ತು ಪರಿಶೀಲನೆ ಪಂಗಡದ ಅಭ್ಯರ್ಥಿಗಳಿಗೆ ರಹದಾರಿಯ ಶುಲ್ಕದಲ್ಲಿ ಅರ್ಥದಷ್ಟು ರಿಯಾಯಿತಿ ನೀಡಲಾಗಿದೆ.

14. 4(1) (ಬಿ) 14. ಅದರ ಬಳಿ ಲಭ್ಯವಿರುವ ಅಥವಾ ಅದು ಹೊಂದಿರುವ ವಿದ್ಯುನ್‌ನಾನ ರೂಪಕ್ಕೆ ಪರಿವರ್ತನೆಯಾಗಿ ಸಂಬಂಧಿಸಿದ ವಿವರಗಳು:

ಕಬ್ಬೇರಿಯಲ್ಲಿ ಸಂಪೂರ್ಣ ಗಣಕೀಕರಣ ಕಾರ್ಯವು ಅನುಷ್ಠಾನಗೊಂಡಿರುತ್ತದೆ.

ಕಬ್ಬೇರಿ ಸಮಯ:-

ಸೋಮವಾರ ದಿನ ಶನಿವಾರದವರೆಗೆ - 10-00 ರಿಂದ 5-30 ರ ವರೆಗೆ

ಹಣ ಪಾವತಿಸುವ ಸಮಯ :-

ಸೋಮವಾರದಿಂದ ಶುಕ್ರವಾರದವರೆಗೆ - 10-00 ರಿಂದ 2-30 ರ ವರೆಗೆ.

ಶನಿವಾರ - 10-00 ರಿಂದ 12-30 ರ ವರೆಗೆ

ಬೇಸಿಗೆ ಕಾಲದಲ್ಲಿ (ಎಟಿಲ್ ಮತ್ತು ಮೇ ಮಾಹೆಗಳಲ್ಲಿ)

ಕಬ್ಬೇರಿ ಸಮಯ:-

ಸೋಮವಾರ ದಿನ ಶನಿವಾರದವರೆಗೆ - ಬೆಳಿಗ್ಗೆ 8-00 ರಿಂದ 1-30 ರ ವರೆಗೆ

ಹಣ ಪಾವತಿಸುವ ಸಮಯ:-

ಸೋಮವಾರದಿಂದ ಶುಕ್ರವಾರದವರೆಗೆ - ಬೆಳಿಗ್ಗೆ 8-00 ರಿಂದ 12-30 ರ ವರೆಗೆ

ಶನಿವಾರ - ಬೆಳಿಗ್ಗೆ 8-00 ರಿಂದ 10-30 ರ ವರೆಗೆ.

ಸಾರ್ವಜನಿಕ ಉಪಯೋಗಕ್ಕಾಗಿ ಗ್ರಂಥಾಲಯ ಅಥವಾ ವಾಚನಾಲಯ ಈವರೆಗೆ ಸೌಲಭ್ಯ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಅಧಿಕಾರಿ / ಅಧೀಕ್ಷಕರುಗಳನ್ನು ಸಂಪರ್ಕಿಸಬಹುದು

4(1) (ಬಿ) 16. ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರುಗಳು

1. ಶ್ರೀ ಕೆ.ಟಿ. ವಿಶ್ವನಾಥ

ಪ್ರಭಾರಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಭಾಲ್ಯೆ, ಜೀ/ ಬೀದರ್.

2. ಸಹಾಯಕ ಸಾರ್ವಜನಿಕ

ಮಾಹಿತಿ ಅಧಿಕಾರಿ : ಶ್ರೀ ಮಹಾದೇವಪ್ಪ, ಅಧಿಕೃತರು (ಪ್ರಭಾರಿ) ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕರ್ಣೇರಿ, ಭಾಲ್ಯೆ,
ಜೀ/ಬೀದರ್.

1) ಮೇಲ್ಯನವಿ ಪ್ರಾದಿಕಾರಃ ಶ್ರೀ ಮರುಮೋತ್ತಮೌ,
ಜಂಟಿ ಸಾರಿಗೆ ಆಯುಕ್ತರು,
ಕಲಬುರಗಿ ವಿಭಾಗ, ಸೇಡಂ ರಸ್ತೆ, ಕಲಬುರಗಿ.
ದೂ. ಸಂ. 08472 284005

4(1) (ಬಿ) 17. ನಿಯಮಿಸಬಹುದಾದಂತಹ ಇತರೆ ಮಾಹಿತಿಯನ್ನು ಪ್ರಕಟಿಸತಕ್ಕದ್ದು.

- 1) ಈ ಕರ್ಣೇರಿಗೆ 2018–19 ನೇ ಸಾಲಿನ 1400 ಲಕ್ಷ ರಾಜಸ್ವ ಗುರಿ ನೀಡಿದ್ದು, ದಿನಾಂಕ: 31–03–2019 ಕ್ಕೆ 14,19,39,369/- ಸಂಗ್ರಹಣೆ ಮಾಡಿ ಪ್ರತಿಶತ 101.38% ಗುರಿ ಸಾಧಿಸಲಾಗಿದೆ.
- 2) ಕರ್ಣೇರಿಯು ಗಣಕೀಕರಣಗೊಂಡಿದ್ದ ಸಾರ್ವಜನಿಕರಿಗೆ ವಾಹನ ದಾಖಲಾತಿಗಳನ್ನು ಸುರಕ್ಷಿತವಾಗಿ ಹಾಗು ಸುಲಭವಾಗಿ ಇರಿಸಿಕೊಳ್ಳಲು ಇಲಾಖಾವಳಿಯಿಂದ ಕರ್ಣೇರಿಯಲ್ಲಿ ಚಾಲನಾ ಅನುಜ್ಞಾ ಪತ್ರಗಳ ಹಾಗು ಸಾರಿಗೇತರ ನೊಂದಣಿಯ ವಿವರಗಳನ್ನು ಒಳಗೊಂಡಂತೆ Smart Card ಗಳನ್ನು ಅಂಚೆಯ ಮುಖಾಂತರ ನೇರವಾಗಿ ಅರ್ಜಿಸಿದಾರರಿಗೆ / ಅಭ್ಯರ್ಥಿಗಳಿಗೆ ನೀಡಲಾಗುತ್ತಿದೆ.
- 3) ಈ ಕರ್ಣೇರಿಯು ಭಾಲ್ಯೆ ಹಾಗೂ ಹಿಮನಾಭಾದ ತಾಲ್ಲೂಕ ವ್ಯಾಪ್ತಿಗೆ ಮಾತ್ರ ಒಳಪಟ್ಟಿರುತ್ತದೆ.

ಸ್ಥಳ: ಭಾಲ್ಯೆ

ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ
ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು,
ಭಾಲ್ಯೆ.

ಕನ್ನಡಿಕ ಸರ್ಕಾರ
ಸಾರಿಗೆ ಇಲಾಖೆ

ಸಂ:ಸಪ್ತಾಸಾಕ/ಭಾ/ಮಾಹ/2019–20

ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕರ್ಣೇರಿ, ಬೀದರ,
ದಿನಾಂಕ:26–04–2019.

ಇವರಿಗೆ,

ಮಾನ್ಯ ಸಾರಿಗೆ ಆಯುಕ್ತರು,
ಬೆಂಗಳೂರು.

ಮಾನ್ಯರೆ,

ವಿಷಯ: ಕನಾರಾಟಕ ಮಾಹಿತಿಹಕ್ಕು ಅಧಿನಿಯಮ-2005ರ ನಿಯಮ
4(1)ಎಮತ್ತು 4(1)ಬಿ ಪ್ರಕಾರ ದಿನಾಂಕ: 31-03-2019
ರವರೆಗೆ ಪ್ರಕಟಿಸುವ ಮಾಹಿತಿ ಕುರಿತು.

ಮೇಲ್ಕೂಂಡ ವಿಷಯಕ್ಕೆ ಸಂಬಂಧಿಸಿದಂತೆ, ಕನಾರಾಟಕ ಮಾಹಿತಿ ಹಕ್ಕು ಅಧಿನಿಯಮ-2005
ರ ನಿಯಮ 4(1)ಎ ಮತ್ತು 4(1)ಬಿ ಪ್ರಕಾರ ದಿನಾಂಕ: 31-03-2019ರ ವರೆಗೆ ಪ್ರಕಟಿಸುವ
ಕುರಿತು ಮಾಹಿತಿಯ ಸಾಪ್ತ್ಯ ಮತ್ತು ಹಾಡ್‌ ಕಾರಣ ನ್ನು ಈ ಪತ್ರದ ಮೂಲಕ ಲಗತ್ತಿಸಿ
ಸಲ್ಲಿಸಲಾಗಿದೆ.

ಅಡಕ:

- 1 ಸಿ.ಡಿ
- 2 ಹಾಡ್ ಕಾರಣ

ತಮ್ಮ ವಿಶ್ವಾಸಿ

ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ.
ಭಾರ್ತಿ.